



May 07, 2025

DGM – Corporate Relations  
BSE Limited.  
Phiroze Jeejeebhoy Towers  
Dalal Street  
Mumbai – 400 001  
**Scrip Code: 500408**

The Listing Department  
National Stock Exchange of India Limited  
Exchange Plaza, Plot No. C-1, Block G  
Bandra – Kurla Complex, Bandra (East)  
Mumbai – 400 051  
**Scrip Code: TATAELXSI**

Dear Sirs / Madam,

**Sub: Newspaper publication regarding Notice to the Shareholders on transfer of equity shares to the Investor Education and Protection Fund ('IEPF')**

We herewith enclose copies of newspaper advertisement regarding Notice pertaining to transfer of equity shares to IEPF, published in 'Financial Express' (English) and 'Udayakala' (Kannada) on May 07, 2025.

This Disclosure is made in terms of requirements of Regulation 47 of SEBI (Listing Obligations and Disclosure Requirements) Regulations, 2015.

The above information is also available on the website of the Company at [www.tataelxsi.com](http://www.tataelxsi.com)

Yours faithfully,  
**For Tata Elxsi Limited**

**Cauveri Sriram**  
**Company Secretary & Compliance Officer**

Encl.: as above

**TATA ELXSI**

Registered Office **Tata Elxsi Limited** ITPB Road Whitefield Bangalore 560 048 India  
Tel +91 80 2297 9123 Fax +91 80 2841 1474  
[www.tataelxsi.com](http://www.tataelxsi.com)



बैंक ऑफ इंडिया

Bank of India

BOI

Bank of India

Richmond Town Branch: 22, Prestige Kade, Richmond Road,  
Ground Floor, Bangalore - 560025 Phno: 080-22939309  
Email: richmond.bangalore@bankofindia.co.in

NOTICE TO LOCKER HIRERS

Following Locker holders are hereby notified that their respective lockers will be  
broken open on 15.05.2025 as per the laid down procedure of the Bank. If they,  
fail to pay the rental dues by 14.05.2025.

Account Number	Locker Hirer Name	Locker No	Arrears (Rs.)
840910100*12919	Sayed Wajid A	F-008060	Rs 53,690/-

Place : Bangalore

Date : 07-05-2025

Branch Manager

Bank of India Richmond Town

V

VEEJAY LAKSHMI ENGINEERING  
WORKS LIMITED

Regd. Office: Sengalipalayam,  
NGGO Colony Post, Coimbatore - 641022  
E-mail: comsec@veejaylakshmi.com  
Website: www.veejaylakshmi.com  
CIN: L29191TZ1974PLC000705

NOTICE

NOTICE is hereby given pursuant to Reg.47  
of the SEBI Listing Regulations, that a  
Meeting of the Board of Directors of the  
Company is scheduled to be held on  
Thursday, the 29th May 2025 at  
Coimbatore, Tamilnadu Inter-alla, to  
consider, approve and take on record, the  
audited Financial Results of the Company  
for the quarter / year ended March 31, 2025  
along with other subjects.

For VEEJAY LAKSHMI ENGINEERING WORKS LIMITED  
Coimbatore  
06.05.2025

V.J. Jayaraman  
Chairman

COMFORT

FINCAP

COMFORT FINCAP LIMITED

CIN: L65923WB1982PLC035441

Registered Office: 22, Camac Street, Block 'B', Kolkata- 700016, West Bengal;  
Corporate Office.: A-301, Hetal Arch,Opp. Natraj Market, S. V. Road, Malad (West), Mumbai- 400064;  
Phone No.: 022-6894-8500/08/09, Fax: 022-2889-2527; Email: info@comfortincap.com; Website: www.comfortincap.com.

STATEMENT OF AUDITED FINANCIAL RESULTS FOR THE QUARTER AND FINANCIAL YEAR ENDED  
MARCH 31, 2025

The Board of Directors of the Company, at its Meeting held on Tuesday, May 06, 2025  
have, *inter-alia* approved the audited financial results (standalone and consolidated)  
of the Company, for the quarter and financial year ended March 31, 2025.

The results, along with the Auditors' Report thereon, have been posted on the  
Company's website at <https://www.comfortincap.com/investor-relations> and on the  
website of the stock exchange where the Company's shares are listed i.e. at  
[www.bseindia.com](http://www.bseindia.com). Also, it can be accessed by scanning the QR code.

For and on behalf of the Board of Directors of  
Comfort Incap Limited

Sd/-  
Ankur Agrawal  
Director and Chairperson  
DIN: 06408167

Place: Mumbai

Date: May 06, 2025

Note: The above intimation is in accordance with Regulation 33 read with Regulation 47(1) of the SEBI (Listing  
Obligation & Disclosure Requirements) Regulations, 2015.

GOVERNMENT OF TAMILNADU

WATER RESOURCES DEPARTMENT

VAIPPAR BASIN CIRCLE, VIRUDHUNAGAR-626 001.

Online Notice Inviting Tender

(Two Cover system – 8 Nos. and Lumpsum Contract system – 9 Nos.)

Tender Notice No.1/VBC/C.T-N/2025-2026/Dt.06.05.2025.

On behalf of the Governor of Tamil Nadu Online tenders are invited by the Superintending Engineer,  
Vaippar Basin Circle, Water Resources Department, Virudhunagar from the Water Resources  
Department / Public Works Department registered eligible contractors through Web Portal  
[www.intenders.gov.in](http://www.intenders.gov.in).

Tender Date: 28.05.2025 & 30.05.2025 & 10.06.2025  
Total No. of Works: 17 Total Value of Works: Rs.7591.16 Lakhs  
For further details and Tender documents visit the website [www.intenders.gov.in](http://www.intenders.gov.in).  
Corrections/changes/corrigendum in the tender if any will be published in the above Government website only.  
Superintending Engineer,WRD,  
Vaippar Basin Circle, Virudhunagar.

DIPR/1930/Tender/2025

eMudhra Limited

CIN: L72900KA2008PLC060368

Registered Office: Plot No 12-P1-A & 12-P1-B,  
Hi-Tech Defence and Aerospace Park (IT Sector) Jaia Hobli,  
BK Palya, Bengaluru 562149, Karnataka, India  
Telephone: 080 – 4848 4001,  
Email: companysecretary@emudhra.com, Web: www.emudhra.com

STATEMENT OF AUDITED FINANCIAL RESULTS  
(STANDALONE & CONSOLIDATED)  
FOR THE QUARTER AND YEAR ENDED MARCH 31, 2025

The board of directors of the Company, at its meeting held on  
May 06, 2025, considered and approved the audited financial  
results of the Company for the quarter and year ended  
March 31, 2025 ("Financial Results").

The Financial Results along with the Audit Report, have been  
posted on the Company's website at  
[www.emudhra.com/investors/financials](http://www.emudhra.com/investors/financials)  
and can be accessed by scanning the QR code.

For and on behalf of the board of directors of eMudhra Limited

Sd/-  
V Srinivasan  
Chairman and Director  
(DIN: 00640646)

Date: May 06, 2025  
Place: Bengaluru

Note: The above intimation is in accordance with Regulation 33 read with  
Regulation 47 (1) of the SEBI (Listing Obligations and Disclosure Requirements)  
Regulations, 2015.

THIS IS A PUBLIC ANNOUNCEMENT FOR INFORMATION PURPOSES ONLY. THIS IS NOT A PROSPECTUS ANNOUNCEMENT AND DOES NOT CONSTITUTE AN INVITATION OR OFFER TO ACQUIRE, PURCHASE OR SUBSCRIBE FOR UNITS OR SECURITIES. NOT FOR RELEASE, PUBLICATION OR DISTRIBUTION, DIRECTLY OR INDIRECTLY OUTSIDE INDIA. INITIAL PUBLIC OFFERING OF EQUITY SHARES ON THE MAIN BOARD OF THE STOCK EXCHANGES IN COMPLIANCE WITH CHAPTER II OF THE SECURITIES AND EXCHANGE BOARD OF INDIA (ISSUE OF CAPITAL AND DISCLOSURE REQUIREMENTS) REGULATIONS, 2018, AS AMENDED ("SEBI ICDR REGULATIONS").

QR Code

(Please scan this QR Code  
to view the Addendum)

GK ENERGY

GK ENERGY LIMITED

GK Energy Limited (Our "Company" or the "Issuer") was originally incorporated as "GK Energy Marketers Private Limited", a private limited company under the provisions of the Companies Act, 1956 at Pune, Maharashtra, pursuant to a certificate of incorporation dated October 14, 2008, issued by the RoC. Thereafter, pursuant to a resolution passed by our Board on March 11, 2024, and by our Shareholders on June 3, 2024, the name of Company was changed from "GK Energy Marketers Private Limited" to "GK Energy Private Limited" to align the name of our Company with our business activities and the certificate of incorporation pursuant to the change of name of our Company was issued by the registrar of companies, Central Processing Centre on July 20, 2024. Our Company was subsequently converted from a private company to a public company, pursuant to a resolution passed by our Board on October 9, 2024, and by our Shareholders on October 19, 2024, consequent to which its name was changed to "GK Energy Limited" and a fresh certificate of incorporation consequent upon conversion to public company was issued by the RoC on December 2, 2024. For further details of change in name and Registered and Corporate Office of our Company, see section "History and Certain Corporate Matters - Changes in our Registered Office" on page 208 of the draft red herring prospectus dated December 13, 2024 ("Draft Red Herring Prospectus" or "DRHP").

Corporate Identity Number: U74900PN2008PLC132926; Website: [www.gkenergy.in](http://www.gkenergy.in)  
Registered and Corporate Office: Office No. 802, CTS No. 97-A-1/57/2, Suyog Center, Pune- 411037, Maharashtra, India.  
Contact Person: Jeevan Santoshkumar Innani; Telephone: +91 94221 86842; Email: [investors@gkenergy.in](mailto:investors@gkenergy.in)

NOTICE TO INVESTORS: ADDENDUM TO THE DRAFT RED HERRING PROSPECTUS (THE "ADDENDUM")

INITIAL PUBLIC OFFERING OF UP TO [●] EQUITY SHARES OF FACE VALUE OF ₹ 2 EACH ("EQUITY SHARES") OF GK ENERGY LIMITED (THE "COMPANY" OR THE "ISSUER") FOR CASH AT A PRICE OF ₹ [●] PER EQUITY SHARE (INCLUDING A SHARE PREMIUM OF ₹ [●] PER EQUITY SHARE) ("OFFER PRICE") AGGREGATING UP TO ₹ [●] MILLION (THE "OFFER") COMPRISING A FRESH ISSUE OF UP TO [●] EQUITY SHARES OF FACE VALUE OF ₹ 2 EACH AGGREGATING UP TO ₹ 5,000.00 MILLION BY OUR COMPANY (THE "FRESH ISSUE") AND AN OFFER FOR SALE OF UP TO 8,400,000 EQUITY SHARES OF FACE VALUE OF ₹ 2 EACH AGGREGATING UP TO ₹ [●] MILLION BY THE PROMOTER SELLING SHAREHOLDERS (THE "OFFER FOR SALE").

THIS OFFER INCLUDES A RESERVATION OF UP TO [●] EQUITY SHARES OF FACE VALUE OF ₹ 2 EACH, AGGREGATING UP TO ₹ [●] MILLION (CONSTITUTING UP TO [●]% OF THE POST-OFFER PAID-UP EQUITY SHARE CAPITAL), FOR SUBSCRIPTION BY ELIGIBLE EMPLOYEES ("EMPLOYEE RESERVATION PORTION"). THE OFFER LESS THE EMPLOYEE RESERVATION PORTION IS HEREINAFTER REFERRED TO AS THE "NET OFFER". OUR COMPANY, IN CONSULTATION WITH THE BRLMS, MAY OFFER A DISCOUNT OF UP TO ₹ [●] TO THE OFFER PRICE (EQUIVALENT OF ₹ [●] PER EQUITY SHARE) TO ELIGIBLE EMPLOYEES BIDDING IN THE EMPLOYEE RESERVATION PORTION ("EMPLOYEE DISCOUNT"). THE OFFER AND THE NET OFFER SHALL CONSTITUTE AT LEAST [●]% AND [●]%, RESPECTIVELY, OF THE POST-OFFER PAID-UP EQUITY SHARE CAPITAL OF OUR COMPANY.

OUR COMPANY, IN CONSULTATION WITH THE BRLMS, MAY CONSIDER A PRE-IPO PLACEMENT OF SPECIFIED SECURITIES, AS MAY BE PERMITTED UNDER THE APPLICABLE LAW, AGGREGATING UP TO ₹ 1,000.00 MILLION AT ITS DISCRETION, PRIOR TO FILING OF THE RED HERRING PROSPECTUS WITH THE ROC. THE PRE-IPO PLACEMENT, IF UNDERTAKEN, WILL BE AT A PRICE TO BE DECIDED BY OUR COMPANY, IN CONSULTATION WITH THE BRLMS. IF THE PRE-IPO PLACEMENT IS COMPLETED, THE AMOUNT RAISED PURSUANT TO THE PRE-IPO PLACEMENT WILL BE REDUCED FROM THE FRESH ISSUE, SUBJECT TO COMPLIANCE WITH RULE 19(2)(B) OF THE SCRR. THE PRE-IPO PLACEMENT, IF UNDERTAKEN, SHALL NOT EXCEED 20% OF THE SIZE OF THE FRESH ISSUE. PRIOR TO THE COMPLETION OF THE OFFER, OUR COMPANY SHALL APPROPRIATELY INTIMATE THE SUBSCRIBERS TO THE PRE-IPO PLACEMENT, PRIOR TO ALLOTMENT PURSUANT TO THE PRE-IPO PLACEMENT, THAT THERE IS NO GUARANTEE THAT OUR COMPANY MAY PROCEED WITH THE OFFER OR THE OFFER MAY BE SUCCESSFUL AND WILL RESULT INTO LISTING OF THE EQUITY SHARES OF FACE VALUE OF ₹ 2 EACH ON THE STOCK EXCHANGES. FURTHER, RELEVANT DISCLOSURES IN RELATION TO SUCH INTIMATION TO THE SUBSCRIBERS TO THE PRE-IPO PLACEMENT (IF UNDERTAKEN) SHALL BE APPROPRIATELY MADE IN THE RELEVANT SECTIONS OF THE RED HERRING PROSPECTUS AND PROSPECTUS.

Our Company had filed an Addendum to the DRHP dated April 29, 2025 with Securities and Exchange Board of India and Stock Exchanges on April 30, 2025. Potential Bidders may note the following:

(i) The Draft Red Herring Prospectus included Restated Financial Information of our Company as at and for the six-month periods ended September 30, 2024 and September 30, 2023 and as at and for the Fiscals 2024, 2023 and 2022. The section titled "Restated Financial Information" beginning on page 243 of the DRHP has been updated to provide the restated financial information of our Company, as at and for the Fiscals 2025, 2024 and 2023, prepared in terms of the requirements of Section 26 of Part I of Chapter III of the Companies Act, the SEBI ICDR Regulations; and the guidance note on reports in company prospectuses (revised 2019) issued by the Institute of Chartered Accountants of India, as amended from time to time, comprising (i) the restated consolidated statement of assets and liabilities as at March 31, 2025 and the restated standalone statement of assets and liabilities as at March 31, 2024 and March 31, 2023; (ii) the restated consolidated statement of profit and loss (including other comprehensive income) for the Fiscal ended March 31, 2025 and the restated standalone statement of profit and loss (including other comprehensive income) for the Fiscals ended March 31, 2024 and March 31, 2023; (iii) the restated consolidated statement of cash flows and changes in equity for the Fiscal ended March 31, 2025 and the restated standalone statements of cash flows and changes in equity for the Fiscals ended March 31, 2024 and March 31, 2023, together with the material accounting policies, and other explanatory information, which are derived from the audited consolidated financial statements as at and for the financial year ended March 31, 2025, and the special purpose audited Ind AS financial statements as at and for the financial years ended March 31, 2024 and March 31, 2023, prepared in accordance with the Ind AS, prescribed under Section 133 of the Companies Act, 2013 read with the Companies (Indian Accounting Standards) Rules, 2015, as amended and the other accounting principles generally accepted in India and restated in terms of the requirements of Section 26 of Part I of Chapter III of the Companies Act, the SEBI ICDR Regulations; and the guidance note on reports in company prospectuses (revised 2019) issued by the Institute of Chartered Accountants of India, as amended from time to time ("Restated Financial Statements"), through the Addendum. All details in the section titled "Restated Financial Information" from the Addendum will be disclosed appropriately in the Red Herring Prospectus and the Prospectus, as and when filed with the RoC, the Securities and Exchange Board of India and the Stock Exchange.

(ii) The section titled "Objects of the Offer" beginning on page 100 of the DRHP has been updated to include the updates in the financial information of the Company, pursuant to Restated Financial Statements.

The Draft Red Herring Prospectus, including the sections titled "Definitions and Abbreviations", "Offer Document Summary", "Risk Factors", "Summary of Financial Information", "Basis for Offer Price", "Statement of Possible Special Tax Benefits", "Industry Overview", "Our Business", "History and Certain Corporate Matters" "Other Financial Information", "Capitalization Statement", "Management's Discussion and Analysis of Financial Condition and Results of Operations" "Financial Indebtedness", and "Outstanding Litigation and Material Developments", beginning on pages 1, 15, 31, 68, 112, 127, 133, 179, 208, 293, 296, 297, 337 and 341, respectively of the DRHP, shall be appropriately updated in the Red Herring Prospectus and Prospectus to reflect the developments indicated in the Addendum.

The changes conveyed by way of the Addendum are to be read in conjunction with the Draft Red Herring Prospectus and, accordingly, the corresponding references in the Draft Red Herring Prospectus stand updated pursuant to the Addendum. The information in the Addendum supplements the Draft Red Herring Prospectus and updates the information in the Draft Red Herring Prospectus. However, the Addendum does not purport to, nor does it, reflect all the changes that have occurred from the date of filing of the Draft Red Herring Prospectus and the date of the Addendum. Accordingly, the Addendum does not include all the changes and/or updates that will be included in the Red Herring Prospectus and the Prospectus as and when filed with the RoC, the SEBI and the Stock Exchanges. Please note that the information included in the Draft Red Herring Prospectus will be suitably updated, including to the extent updated by way of the Addendum, as may be applicable, in the Red Herring Prospectus and the Prospectus. Investors should not rely on the Draft Red Herring Prospectus or the Addendum for any investment decision, and should read the Red Herring Prospectus, as and when it is filed with the RoC, SEBI and the Stock Exchanges before making an investment decision with respect to the Offer.

TATA

TATA ELXSI

CIN : L85110KA1989PLC009968  
Registered & Corporate Office:  
ITPB Road, Whitefield, Bengaluru - 560048  
Tel: 080 2297 9123  
E-mail: [investors@tataelxsi.com](mailto:investors@tataelxsi.com) Website: [www.tataelxsi.com](http://www.tataelxsi.com)

TRANSFER OF EQUITY SHARES TO INVESTOR  
EDUCATION AND PROTECTION FUND

NOTICE

NOTICE is hereby given that pursuant to Section 124 of the Companies Act, 2013 ('the Act') and the Investor Education and Protection Fund Authority (Accounting, Audit, Transfer and Refund) Rules 2016 ('the Rules') as amended to date, the equity shares of the Company in respect of which dividend amounts have remained unclaimed for seven consecutive years or more are required to be transferred to the Investor Education and Protection Fund (IEPF).

Accordingly, the Company has communicated to the respective shareholders vide its reminder letter dated May 06, 2025, to all the concerned shareholders, whose shares are liable to be transferred to IEPF during FY 2025-26 and requesting them to claim such unclaimed/unpaid dividend(s) from FY 2017-18 till date, on or before August 08, 2025. The details of such unpaid/unclaimed dividend (s) as prescribed under the IEPF Rules have been placed on the website of the Company - [www.tataelxsi.com](http://www.tataelxsi.com) under Investor Section. We request those concerned shareholders to claim their unclaimed/unpaid dividend(s), by making an application immediately to MUFG Intime India Private Limited, (formerly Link Intime India Private Limited) Registrar and Transfer Agent of the Company.

In case, the dividend amount(s) are not claimed on or before August 08, 2025, the Company will transfer the unclaimed dividend amount for FY 2017-18 to IEPF and consequently transfer the shares held by concerned shareholders to IEPF, without any further notice, by following the due process as provided under the IEPF Rules. Shareholders may kindly note that subsequent to such transfer of relevant shares to IEPF, all future benefits which may accrue thereunder, including future dividends, if any, will be credited to IEPF.

Further, shareholders may kindly note that, after the above-referred transfer is made, refunds from IEPF can be claimed only by complying with the provisions of Rule 7 of the said rules. Please note that no claim can be made against the Company in respect of shares/dividends transferred to IEPF under the said IEPF Rules.

Shareholders are encouraged to furnish / update their PAN, KYC details including contact details & bank account details, Nomination and specimen signature with the RTA / the Company in specified forms, as mandated by the Securities and Exchange Board of India ("SEBI"). The detailed instructions to update PAN, KYC details including contact details & bank account details, Nomination and specimen signature with the RTA / the Company are provided in the intimation sent to the shareholders. Shareholders are requested to refer the same to update their PAN, KYC and Nomination details.

In case the shareholders have any queries on the subject matter, they may contact the Company's Registrar and Transfer Agent, MUFG Intime India Private Limited, C-101, 1st Floor, 247 Park, Lal Bahadur Shastri Marg, Vikhroli (West), Mumbai 400 083 Tel No.: +91-8108118484.

For raising queries, please visit the website: [www.in.mpmns.mufg.com](http://www.in.mpmns.mufg.com) under the Menu Item 'Investor Services - Service Request'

for TATA ELXSI LIMITED

Sd/-  
Cauveri Sriman  
Company Secretary & Compliance Officer

Place : Bengaluru

Dated : May 06, 2025

[Pursuant to rule 30 the Companies (Incorporation) Rules, 2014]

Advertisement to be published in the newspaper for change of registered office of the company from one state to another Before the Central Government of Karnataka region

In the matter of the Companies Act, 2013, Section 13(4) of the Companies Act, 2013 and Rule 30(6) (a) of the Companies (Incorporation) Rules, 2014 AND

In the matter of ADJ UTILITY APPS PRIVATE LIMITED having its registered office at 1539, 18th crossroad, sector 3, HSR layout, Bangalore south, Karnataka - 560102. (Petitioner)

Notice is hereby given to the General Public that the company proposes to make application to the Central Government under section 13 of the Companies Act, 2013 seeking confirmation of alteration of the Memorandum of Association of the Company in terms of the special resolution passed at the Extra ordinary general meeting held on 29th April 2025 to enable the company to change its Registered office from "State of Karnataka" to "State of Tamil Nadu".

Any person whose interest is likely to be affected by the proposed change of the registered office of the company may deliver or send by registered post of his/her objections supported by an affidavit stating the nature of his/her interest and grounds of opposition to the Company, within Fourteen days from the date of publication of this notice with a copy of the applicant company at its registered office at 1539, 18th crossroad, sector 3, HSR layout, Bangalore south, Karnataka - 560102.

For and on behalf of the Applicant

Date 29-04-2025

Ravish Naresh

Place Bangalore

Director

BOOK RUNNING LEAD MANAGERS

IIFL CAPITAL

IIFL Capital Services Limited  
(formerly known as IIFL Securities Limited)  
24th Floor, One Lodha Place, Senapati Bapat Marg,  
Lower Parel (West), Mumbai 400 013 Maharashtra, India  
Telephone: +91 22 4646 4728  
E-mail: [gkenery ipo@iiflcap.com](mailto:gkenery ipo@iiflcap.com)  
Investor Grievance ID: [ig.ib@iiflcap.com](mailto:ig.ib@iiflcap.com)  
Website: [www.iiflcap.com](http://www.iiflcap.com)  
Contact person: Dhruv Bhavsar / Pawan Kumar Jain  
SEBI Registration No.: INM00010940

HDFC BANK

We understand your world  
HDFC Bank Limited  
Investment Banking Group, Unit no. 701, 702 and 702-A  
7th floor, Tower 2 and 3, One International Centre  
Senapati Bapat Marg, Prabhadevi, Mumbai - 400013  
Telephone: +91 22 3395 8233  
E-mail: [gkenery ipo@hdfcbank.com](mailto:gkenery ipo@hdfcbank.com)  
Investor Grievance ID: [Investor.redressal@hdfcbank.com](mailto:Investor.redressal@hdfcbank.com)  
Website: [www.hdfcbank.com](http://www.hdfcbank.com)  
Contact person: Bharti Rangal/Souradeep Ghosh  
SEBI Registration No.: INM00011252

REGISTRAR TO THE OFFER

MUFG

MUFG Intime India Private Limited  
(formerly known as Link Intime India Private Limited)  
C-101, 1st Floor, 247 Park, L.B.S. Marg, Vikhroli (West)  
Mumbai 400 083, Maharashtra, India  
Telephone: +91 810 811 4949  
E-mail: [gkenery ipo@linkintime.co.in](mailto:gkenery ipo@linkintime.co.in)  
Investor Grievance ID: [gkenery ipo@linkintime.co.in](mailto:gkenery ipo@linkintime.co.in)  
Website: [www.linkintime.co.in](http://www.linkintime.co.in)  
Contact person: Shanti Gopalkrishnan  
SEBI Registration No.: INR00004058

All capitalized terms used in the Addendum and not defined herein shall, unless the context otherwise requires, have the meaning ascribed to them in the Draft Red Herring Prospectus and the Addendum.

For GK Energy Limited

Sd/-  
Jeevan Santoshkumar Innani  
Company Secretary and Compliance Officer

Place: Pune, Maharashtra

Date: May 6, 2025

GK ENERGY LIMITED is proposing, subject to applicable statutory and regulatory requirements, receipt of requisite approvals, market conditions and other considerations, to undertake an initial public offer of its Equity Shares and has filed the DRHP dated December 13, 2024 with SEBI on December 14, 2024. The DRHP shall be available on the website of SEBI at [www.sebi.gov.in](http://www.sebi.gov.in), websites of the Stock Exchanges i.e., BSE at [www.bseindia.com](http://www.bseindia.com) and NSE at [www.nseindia.com](http://www.nseindia.com) and is available on website of the company i.e. [www.gkenery.in](http://www.gkenery.in), websites of the BRLMs, i.e. IIFL Capital Services Limited (formerly known as IIFL Securities Limited) at [www.iiflcap.com](http://www.iiflcap.com) and HDFC Bank Limited at [www.hdfcbank.com](http://www.hdfcbank.com). Potential investors should note that investment in equity shares involves a high degree of risk and for details relating to such risks, please see the section entitled "Risk Factors" on page 31 of the DRHP and the details set out in the RHP, when filed. Potential investors should not rely on the DRHP filed with SEBI for making any investment decision.

This announcement does not constitute an offer of the Equity Shares for sale in any jurisdiction, including the United States, and the Equity Shares may not be offered or sold in the United States absent registration under the US Securities Act of 1933 or an exemption from registration. Any public offering of the Equity Shares to be made in the United States will be made by means of a prospectus that may be obtained from the Company and that will contain detailed information about the Company and management, as well as financial statements. However, the Equity Shares are not being offered or sold in the United States.

indianexpress.com

I get the inside information  
and get inside the information.

Inform your opinion  
with investigative journalism.

The Indian Express.

For the Indian Intelligent.

The Indian EXPRESS

JOURNALISM OF COURAGE

epaper.financiarexpress.com

BENGALURU

CONCEPT



